

## ಹಕ್ಕಿಗಳೇ... ನಮ್ಮನ್ನು ಬಿಟ್ಟುಹೋಗದಿರಿ!

ಮನೆಗಳಲ್ಲಿ ಈ ಹಿಂದೆ ಗುಬ್ಬಿಚ್ಚಿಗೂಡು ಸರ್ವೆಸಾಮಾನ್ಯ ಎಂಬಂತಿತ್ತು. ಮನೆಯೊಳಗೆ ಚೀಂವ್‌ಚೀಂವ್ ಸದ್ದು. ಕಡ್ಡಿ ತರುವುದೇನು, ಕಾಳು ತರುವುದೇನು... ಆ ಜೀವನಪ್ರೀತಿಗೆ ಸಾಟಿ ಇಲ್ಲ ಬಿಡಿ. ಮೊಬೈಲ್ ಫೋನ್ ಟವರ್‌ಗಳ ರೇಡಿಯೇಷನ್‌ನಿಂದ ಗುಬ್ಬಿಗಳ ಸಂತತಿಗೆ ಗಂಡಾಂತರ ಎದುರಾಗಿದೆ ಎಂಬ ಭೀತಿ ಪದೇ ಪದೇ ವ್ಯಕ್ತವಾಗಿದೆ. ಆದರೆ ಅವುಗಳ ಸಂತತಿ ಕಳೆದ 25 ವರ್ಷಗಳ ಅವಧಿಯಲ್ಲಿ ಪ್ರಮಾಣದ ದೃಷ್ಟಿಯಿಂದ ಸ್ಥಿರವಾಗಿದೆ ಎಂಬ ಅಭಿಪ್ರಾಯ ವರದಿಯಲ್ಲಿದೆ.



ಪಕ್ಷಿಗಳದು ಒಂದು ವಿಸ್ಮಯ ಜಗತ್ತು. ಅವುಗಳ ಚಿಲಿಪಿಲಿ, ದೇಹರಚನೆ, ರಂಗು, ಚಲನೆ, ರೆಕ್ಕೆ ಬೀಸುವ ಬಗೆ, ಗೂಡು ಕಟ್ಟುವ ಕೌಶಲ... ಎಲ್ಲದರಲ್ಲೂ ಬೆರಗು ತುಂಬಿದೆ. ಗುಬ್ಬಿ, ಗೋರವಂಕ, ಮರಕುಟಗ, ಕೊಕ್ಕರೆ, ಪಿಕಳಾರದಿಂದ ಹಿಡಿದು ರಾಷ್ಟ್ರಪಕ್ಷಿಯಾದ ನವಿಲಿನ ತನಕ ಪ್ರತೀ ಪಕ್ಷಿಗೂ ತನ್ನದೇ ಆದ ಸೊಬಗು ಇದೆ ಮತ್ತು ಮನುಷ್ಯನ ಕುತೂಹಲಕ್ಕೆ ಕಾರಣವಾಗಬಹುದಾದ ಒಂದು ಸಣ್ಣ ಗುಣಲಕ್ಷಣವನ್ನಾದರೂ ಅದು ಹೊಂದಿರುತ್ತದೆ. ನೈಸರ್ಗಿಕ ಪರಿಸರದಲ್ಲಿ ಅವುಗಳನ್ನು ವೀಕ್ಷಿಸುವುದು ಕೂಡ ಒಂದು ಕಲೆ. ಆಸಕ್ತರಿಗೆ, ಮನೆಯ ಕಿಟಕಿ ಸಹ ಇಣುಕುನೋಟಕ್ಕೆ ಬೆಳಕಿಂಡಿ ಆಗಬಲ್ಲದು.

ಪಕ್ಷಿಪ್ರಪಂಚವನ್ನು ನೆನಪಿಸಿಕೊಳ್ಳಲು ಕಾರಣವಾಗಿರುವುದು 'ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ 2020' ಎನ್ನುವ ವೈಜ್ಞಾನಿಕ ವರದಿ. ಭಾರತದಲ್ಲಿ ಕಳೆದ 25 ವರ್ಷಗಳ ಅವಧಿಯಲ್ಲಿ ಸುಮಾರು 400 ಪ್ರಭೇದಗಳ ಪಕ್ಷಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಆಗಿದೆ ಎಂಬ ಕಳವಳಕಾರಿ ಅಂಶವನ್ನು ಈ ವರದಿ ಹೊರಗೆಡಹಿದೆ. ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಹತ್ತು ವಿಶ್ವಾಸಾರ್ಹ ಸಂಘಟನೆಗಳು ನಡೆಸಿದ ವಿಸ್ತೃತ ಸಮೀಕ್ಷೆಯಿಂದ ಈ ಅಂಶ ಗೊತ್ತಾಗಿದೆ. 15,500 ಮಂದಿ ಪಕ್ಷಿವೀಕ್ಷಕರು ಈ ಸಮೀಕ್ಷಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಪಾರ ಶ್ರಮ ಹಾಕಿ, ಶ್ರದ್ಧೆಯಿಂದ ರೂಪಿಸಿರುವ ಈ ಮಹತ್ವದ ವರದಿಯನ್ನು ಅಧಿಕಾರಸ್ಥರು ಓದಲೇಬೇಕು.

ಹಲವು ಪಕ್ಷಿಪ್ರಭೇದಗಳು ಅಸ್ತಿತ್ವ ಉಳಿಸಿಕೊಳ್ಳಲು ಹೇಗಾಗಬೇಕಾದ ಸ್ಥಿತಿ ಒದಗಿದೆ. ಮಾನವ ಚಟುವಟಿಕೆಯ ಒತ್ತಡ ಹೆಚ್ಚಿರುವುದರಿಂದ ಅವುಗಳ ಆವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದೆ. ಪಕ್ಷಿಗಳು ಸೇವಿಸುವ ಆಹಾರವನ್ನು ಆಧರಿಸಿ ಅವುಗಳನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ಬೀಜಭಕ್ಷಕ, ಸರ್ಪಭಕ್ಷಕ, ಹಣ್ಣುಭಕ್ಷಕ, ಮಾಂಸಭಕ್ಷಕ ಮತ್ತು ಕೀಟಭಕ್ಷಕ ಎಂಬ ಈ ಐದೂ ವರ್ಗಗಳ ಹಲವು ಪ್ರಭೇದಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ ಎಂದು ವರದಿ ಹೇಳಿದೆ. 2000ನೇ ಇಸವಿಗೆ ಹೋಲಿಸಿದರೆ, 2018 ರಲ್ಲಿ ಅವುಗಳ ಸಂಖ್ಯೆ ಶೇ. 50ರಷ್ಟು ಇಳಿಕೆ ಆಗಿರುವುದು ಆತಂಕಕಾರಿ.

ಮನೆಗಳಲ್ಲಿ ಈ ಹಿಂದೆ ಗುಬ್ಬಿಚ್ಚಿಗೂಡು ಸರ್ವೆಸಾಮಾನ್ಯ ಎಂಬಂತಿತ್ತು. ಗುಬ್ಬಿಚ್ಚಿಗಳದು ಸದಾ ಚೀಂವ್‌ಚೀಂವ್ ಸದ್ದು. ಕಡ್ಡಿ ತರುವುದೇನು, ಕಾಳು ತರುವುದೇನು... ಆ ಜೀವನಪ್ರೀತಿಗೆ ಸಾಟಿ ಇಲ್ಲ ಬಿಡಿ. ಮೊಬೈಲ್ ಫೋನ್ ಟವರ್‌ಗಳ ರೇಡಿಯೇಷನ್‌ನಿಂದ ಗುಬ್ಬಿಗಳ ಸಂತತಿಗೆ ಗಂಡಾಂತರ ಎದುರಾಗಿದೆ ಎಂಬ ಭೀತಿ ಪದೇ ಪದೇ ವ್ಯಕ್ತವಾಗಿದೆ. ಆದರೆ ಅವುಗಳ ಸಂತತಿ ಕಳೆದ 25 ವರ್ಷಗಳ ಅವಧಿಯಲ್ಲಿ ಪ್ರಮಾಣದ ದೃಷ್ಟಿಯಿಂದ ಸ್ಥಿರವಾಗಿದೆ ಎಂಬ ಅಭಿಪ್ರಾಯ ವರದಿಯಲ್ಲಿದೆ. ಆದರೆ, ಬೆಂಗಳೂರು ಸೇರಿದಂತೆ ದೇಶದ ಆರು ಮೆಟ್ರೊ ನಗರಗಳಲ್ಲಿ ಲಭ್ಯವಾದ ದತ್ತಾಂಶದ ಪ್ರಕಾರ, ನಗರ ಪ್ರದೇಶಗಳಲ್ಲಿ ಗುಬ್ಬಿಗಳ ಸಂಖ್ಯೆ ಕುಸಿಯತೊಡಗಿದೆ. ಇದಕ್ಕೆ ನಿಖರ ಕಾರಣ ಏನಿರಬಹುದು ಎಂಬುದರ ಕುರಿತು ಅಧ್ಯಯನಗಳು ಆಗಬೇಕಿದೆ.

ಮತ್ತೊಂದು ಆತಂಕದ ಅಂಶವನ್ನೂ ವರದಿ ಬಹಿರಂಗಪಡಿಸಿದೆ. ಅದು, ಪಶ್ಚಿಮಘಟ್ಟ ಪರಿಸರಕ್ಕೆ ಸಂಬಂಧಿಸಿದ್ದು. ಈ ಘಟ್ಟಪ್ರದೇಶಕ್ಕೆ ಸೀಮಿತವಾದ ಹಲವು ಪಕ್ಷಿ ಪ್ರಭೇದಗಳ ಸಂಖ್ಯೆಯಲ್ಲೂ ತೀವ್ರ ಕುಸಿತ ಆಗಿರುವುದು ಚಿಂತೆಗೆ ಈಡುಮಾಡುವಂತಹ ಸಂಗತಿ. ಈ 25 ವರ್ಷಗಳಲ್ಲಿ 12 ಪ್ರಭೇದದ ಪಕ್ಷಿಗಳ ಸಂಖ್ಯೆಯಲ್ಲಿ ಶೇಕಡ 75 ರಷ್ಟು ಇಳಿಕೆ ಆಗಿದೆ. ವ್ಯಾಪಕವಾಗಿ ಗೋಚರಿಸುತ್ತಿದ್ದ ಪಿಕಳಾರಗಳ ಸಂಖ್ಯೆಯಲ್ಲೂ ಇಳಿಕೆ ಆಗಿದೆ. ಕರ್ನಾಟಕ ಮತ್ತು ಕೇರಳದ ಶೋಲಾ ಅರಣ್ಯಗಳಲ್ಲಿ ಈ ಇಳಿಕೆ ಪ್ರಮಾಣ ಹೆಚ್ಚಿಗಿದೆ ಎಂದು ವರದಿ ಬೊಟ್ಟು ಮಾಡಿದೆ. ಈ ಭಾಗದ ಶೋಲಾ ಅರಣ್ಯಗಳು, ಟೀ ಎಸ್ಟೇಟ್‌ಗಳಾಗಿ ರೂಪಾಂತರಗೊಂಡಿವೆ. ನೀಲಗಿರಿ ತೋಪುಗಳಿಗೂ ಅವು ಜಾಗ ತೆರವು ಮಾಡಿಕೊಟ್ಟಿವೆ. ಇವೆಲ್ಲವುಗಳ ಪರಿಣಾಮವಾಗಿ ಈ ಹಕ್ಕಿಗಳು ತಮ್ಮ ಆವಾಸಸ್ಥಾನ ಕಳೆದುಕೊಳ್ಳುತ್ತಿರುವುದು ಕಳವಳದ ಸಂಗತಿ.

ಇವೆಲ್ಲದರ ನಡುವೆ ನಮ್ಮ ರಾಷ್ಟ್ರಪಕ್ಷಿ ನವಿಲುಗಳ ನರ್ತನಕ್ಕೆ ಬಾಧಕ ಆಗಿಲ್ಲ ಎಂಬುದು ಸಂತಸದ ವಿಚಾರ. ದೇಶದ ಉದ್ದಕ್ಕೂ ಬಯಲು ಮತ್ತು ಬೆಟ್ಟ ಪ್ರದೇಶಗಳನ್ನೇ ಆವಾಸಸ್ಥಾನವಾಗಿ ಸಿಕ್ಕೊಂಡಿರುವ ನವಿಲುಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ. ಅಂತೆಯೇ ಜಾಗತಿಕವಾಗಿ ಅಪಾಯದ ಅಂಚಿನಲ್ಲಿರುವ ಕರಿತಲೆಯ ಕೆಂಬರಲು ಹಾಗೂ ಹಾವಕ್ಕಿಗಳ ಪ್ರಮಾಣ ಕೂಡ ಏರಿತು. ನಶಿಸುತ್ತಿರುವ ಪ್ರಭೇದಗಳ ಸಂರಕ್ಷಣೆಯನ್ನು ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಬೇಕಾಗಿದೆ. ಪಕ್ಷಿಗಳ ವೀಕ್ಷಣೆ, ಸಂರಕ್ಷಣೆ, ಸಂಶೋಧನೆಯಲ್ಲಿ ತೊಡಗಿಸಿಕೊಂಡವರು ಈ ದಿಸೆಯಲ್ಲಿ ಒತ್ತಡದ ಗುಂಪಾಗಿ ಕೆಲಸ ಮಾಡಬೇಕು. ಅದಕ್ಕೆ ನಾಗರಿಕ ಸಮಾಜವೂ ಕೈಜೋಡಿಸಬೇಕು. ಸಂತತಿ ಕುಸಿಯಲು ಕಾರಣವಾದ ಅಂಶಗಳ ಬಗ್ಗೆ ವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ಆಗಬೇಕು. ತಡೆಯಲು ಮಾರ್ಗೋಪಾಯಗಳನ್ನೂ ಶೋಧಿಸಬೇಕು.

■ ಎನ್. ಉದಯಕುಮಾರ್